



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಬುಧವಾರ, ೦೬, ನವೆಂಬರ್, ೨೦೨೪(ಕಾರ್ತಿಕ, ೧೫, ಶಕವರ್ಷ, ೧೯೪೬) BENGALURU, WEDNESDAY, 06, NOVEMBER, 2024(KARTHIKA, 15, SHAKAVARSHA, 1946)	ನಂ. ೫೩೨ No.532
-----------------------	---	-------------------

ಕರ್ನಾಟಕ ಸರ್ಕಾರ

ಜಿಲ್ಲಾಧಿಕಾರಿಗಳ ಕಾರ್ಯಾಲಯ, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು

ಪ್ರಪತ್ರ-೨

:: ಅಧಿಸೂಚನೆ ::

ಸಂಖ್ಯೆ:ಚುನಾ/(ಗ್ರಾ.ಪಂ)ಸಿ.ಆರ್.01/2024-25

ದಿನಾಂಕ: 06.11.2024.

- (1) 1993ರ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮದ ಉಪಬಂಧಗಳ ಮೇರೆಗೆ ಬೆಂಗಳೂರು ಜಿಲ್ಲೆಯ, ಯಲಹಂಕ, ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ ಮತ್ತು ಆನೇಕಲ್ ತಾಲ್ಲೂಕುಗಳ ಗ್ರಾಮ ಪಂಚಾಯ್ತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಖಾಲಿ ಸ್ಥಾನಗಳಿಗೆ ಉಪ ಚುನಾವಣೆಯನ್ನು ನಡೆಸಿ ಸದಸ್ಯರುಗಳ ಸ್ಥಾನಗಳನ್ನು ತುಂಬಲು ಚುನಾವಣೆ ನಡೆಸಲು.
- (2) ಬೆಂಗಳೂರು ಜಿಲ್ಲೆಯ, ಯಲಹಂಕ ತಾಲ್ಲೂಕಿನ ದೊಡ್ಡಜಾಲ ಗ್ರಾಮ ಪಂಚಾಯ್ತಿಯ ಮೀಸಗಾನಹಳ್ಳಿ, ಅರಕರೆ ಗ್ರಾಮ ಪಂಚಾಯ್ತಿಯ ಶ್ಯಾನಭೋಗನಹಳ್ಳಿ, ಚಿಕ್ಕಜಾಲ ಗ್ರಾಮ ಪಂಚಾಯ್ತಿಯ 04-ಚಿಕ್ಕಜಾಲ, ಕಸಘಟ್ಟಪುರ ಗ್ರಾಮ ಪಂಚಾಯ್ತಿಯ ಕುಂಬಾರಹಳ್ಳಿ, ಬೆಂಗಳೂರು ಪೂರ್ವ ತಾಲ್ಲೂಕಿನ ದೊಡ್ಡಬನಹಳ್ಳಿ ಗ್ರಾಮ ಪಂಚಾಯ್ತಿಯ ಬಂಡಾಪುರ, ಬೆಂಗಳೂರು ದಕ್ಷಿಣ ತಾಲ್ಲೂಕಿನ ತಾವರೆಕೆರೆ ಗ್ರಾಮ ಪಂಚಾಯ್ತಿಯ 01-ತಾವರೆಕೆರೆ, 06-ತಾವರೆಕೆರೆ, 07-ತಾವರೆಕೆರೆ, ಮತ್ತು ಆನೇಕಲ್ ತಾಲ್ಲೂಕಿನ ಬಳ್ಳೂರು ಗ್ರಾಮ ಪಂಚಾಯ್ತಿಯ 01-ಬಳ್ಳೂರು, ಸಮಂದೂರು ಗ್ರಾಮ ಪಂಚಾಯ್ತಿಯ 01-ಸಮಂದೂರು, ನೆರಿಗಾ ಗ್ರಾಮ ಪಂಚಾಯ್ತಿಯ 01-ನೆರಿಗಾ, ನೆರಳೂರು ಗ್ರಾಮ ಪಂಚಾಯ್ತಿಯ 03-ಯಡವನಹಳ್ಳಿ ಕ್ಷೇತ್ರಗಳಿಗೆ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯರ ಸ್ಥಾನಗಳು ಖಾಲಿಯಾಗಿರುವ ಕಾರಣದಿಂದ ತೆರವಾದ ಸ್ಥಾನಗಳನ್ನು ತುಂಬಲು ಚುನಾವಣೆ ನಡೆಸಬೇಕಾಗಿರುತ್ತದೆ.

ಆದುದರಿಂದ, ಕರ್ನಾಟಕ ಪಂಚಾಯತ್ ರಾಜ್ (ಚುನಾವಣೆಗಳನ್ನು ನಡೆಸುವ) ನಿಯಮಗಳು, 1993ರ 12ನೇ ನಿಯಮಕ್ಕನುಸಾರವಾಗಿ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿಯಾದ ಜಗದೀಶ್.ಜಿ. ಭಾ.ಆ.ಸೇ., ಎಂಬ ಹೆಸರಿನ ನಾನು ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲ್ಲೂಕಿನ ದೊಡ್ಡಜಾಲ, ಅರಕರೆ, ಚಿಕ್ಕಜಾಲ, ಕಸಘಟ್ಟಪುರ, ಬೆಂಗಳೂರು ಪೂರ್ವ ತಾಲ್ಲೂಕಿನ ದೊಡ್ಡಬನಹಳ್ಳಿ, ಬೆಂಗಳೂರು ದಕ್ಷಿಣ ತಾಲ್ಲೂಕಿನ, ತಾವರೆಕೆರೆ, ಮತ್ತು ಆನೇಕಲ್ ತಾಲ್ಲೂಕಿನ ಬಳ್ಳೂರು, ಸಮಂದೂರು, ನೆರಿಗಾ ಮತ್ತು ನೆರಳೂರು ಗ್ರಾಮ ಪಂಚಾಯ್ತಿಗಳಲ್ಲಿ ಖಾಲಿಯಾಗಿರುವ ಸದಸ್ಯರ ಸ್ಥಾನಕ್ಕೆ ಚುನಾವಣೆ ನಡೆಸಲು ಈ ಕೆಳಕಂಡ ಕಾರ್ಯಕ್ರಮ ವೇಳಾಪಟ್ಟಿಯನ್ನು ನಿಗದಿಪಡಿಸುತ್ತೇನೆ.

ಕ್ರ.ಸಂ	ವಿವರ	ಚುನಾವಣಾ ದಿನಾಂಕಗಳು
1	ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮತ್ತು ದಿನ	12.11.2024 (ಮಂಗಳವಾರ)
2	ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ ಮತ್ತು ದಿನ	13.11.2024 (ಬುಧವಾರ)
3	ಉಮೇದುದಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ ಮತ್ತು ದಿನ	15.11.2024 (ಶುಕ್ರವಾರ)

(೧)

4	ಮತದಾನ ಅವಶ್ಯವಿದ್ದರೆ, ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ (ಬೆಳಿಗ್ಗೆ 7-00 ಗಂಟೆಯಿಂದ ಸಂಜೆ 5-00 ಗಂಟೆಯವರೆಗೆ)	23.11.2024 (ಶನಿವಾರ)
5	ಮರು ಮತದಾನ ಅವಶ್ಯವಿದ್ದರೆ ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ (ಬೆಳಿಗ್ಗೆ 7-00 ಗಂಟೆಯಿಂದ ಸಂಜೆ 5-00 ಗಂಟೆಯವರೆಗೆ)	25.11.2024 (ಸೋಮವಾರ)
6	ಮತಗಳ ಎಣಿಕೆ ದಿನಾಂಕ ಮತ್ತು ದಿನ (ಬೆಳಿಗ್ಗೆ 8.00 ಗಂಟೆಯಿಂದ) (ತಾಲ್ಲೂಕು ಕೇಂದ್ರಗಳಲ್ಲಿ)	26.11.2024 (ಮಂಗಳವಾರ)
7	ಚುನಾವಣೆಯನ್ನು ಯಾವ ದಿನಾಂಕಕ್ಕೆ ಮುಂಚೆ ಮುಕ್ತಾಯಗೊಳಿಸಬೇಕೋ ಆ ದಿನಾಂಕ ಮತ್ತು ದಿನ	26.11.2024 (ಮಂಗಳವಾರ)

ಸಂಬಂಧಪಟ್ಟ ಗ್ರಾಮ ಪಂಚಾಯ್ತಿಗಳಲ್ಲಿನ ಖಾಲಿ ಇರುವ ಕ್ಷೇತ್ರಗಳಿಗೆ ನಿಗದಿಪಡಿಸಲಾಗಿರುವ ಮೀಸಲಾತಿ ವಿವರಗಳನ್ನು ಅನುಬಂಧ-1ರಲ್ಲಿ ಲಗತ್ತಿಸಿದೆ.

(ಜಗದೀಶ.ಜಿ. ಭಾ.ಆ.ಸೇ)  
ಜಿಲ್ಲಾಧಿಕಾರಿ ಹಾಗೂ  
ಜಿಲ್ಲಾ ಚುನಾವಣಾಧಿಕಾರಿ  
ಬೆಂಗಳೂರು ಜಿಲ್ಲೆ, ಬೆಂಗಳೂರು.

### ಅನುಬಂಧ-1

ಅಧಿಸೂಚನೆ ಸಂ.ಚುನಾ/ಗ್ರಾ.ಪಂ/ಸಿ.ಆರ್.10/2020-21 ದಿನಾಂಕ 19.08.2020 ಮತ್ತು ತಿದ್ದುಪಡಿ  
ಅಧಿಸೂಚನೆ ಸಂ.ಚುನಾ/ಗ್ರಾ.ಪಂ/ಸಿ.ಆರ್.10/2020-21 07.12.2020

### ಗ್ರಾಮ ಪಂಚಾಯ್ತಿ ಉಪ ಚುನಾವಣೆ

ಕ್ರ. ಸಂ.	ತಾಲ್ಲೂಕಿನ ಹೆಸರು	ಗ್ರಾಮ ಪಂಚಾಯ್ತಿ ಹೆಸರು	ಗ್ರಾಮ ಪಂಚಾಯ್ತಿ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ನಿಗದಿಪಡಿಸಲಾದ ಮೀಸಲಾತಿ
1	ಯಲಹಂಕ	ದೊಡ್ಡಜಾಲ	ಮೀಸಗಾನಹಳ್ಳಿ	ಸಾಮಾನ್ಯ
		ಅರಕೆರೆ	ಶ್ಯಾನಭೋಗನಹಳ್ಳಿ	ಸಾಮಾನ್ಯ
		ಚಿಕ್ಕಜಾಲ	04-ಚಿಕ್ಕಜಾಲ	ಸಾಮಾನ್ಯ
		ಕಸಘಟ್ಟಪುರ	ಕುಂಬಾರಹಳ್ಳಿ	ಸಾಮಾನ್ಯ
2	ಬೆಂಗಳೂರು ಪೂರ್ವ	ದೊಡ್ಡಬನಹಳ್ಳಿ	ಬಂಡಾಪುರ	ಸಾಮಾನ್ಯ ಮಹಿಳೆ
3	ಬೆಂಗಳೂರು ದಕ್ಷಿಣ	ತಾವೇರೆಕೆರೆ	01-ತಾವೇರೆಕೆರೆ	ಸಾಮಾನ್ಯ
			06-ತಾವೇರೆಕೆರೆ	ಸಾಮಾನ್ಯ
			07-ತಾವೇರೆಕೆರೆ	ಸಾಮಾನ್ಯ
4	ಆನೇಕಲ್	ಬಳ್ಳೂರು	01-ಬಳ್ಳೂರು	ಸಾಮಾನ್ಯ
		ಸಮಂದೂರು	01-ಸಮಂದೂರು	ಹಿಂದುಳಿದ ವರ್ಗ 'ಅ' (ಮಹಿಳೆ)
		ನೆರಿಗಾ	01-ನೆರಿಗಾ	ಸಾಮಾನ್ಯ
		ನೆರಳೂರು	03-ಯಡವನಹಳ್ಳಿ	ಅನುಸೂಚಿತ ಜಾತಿ

ಜಿಲ್ಲಾಧಿಕಾರಿ ಹಾಗೂ  
ಜಿಲ್ಲಾ ಚುನಾವಣಾಧಿಕಾರಿ  
ಬೆಂಗಳೂರು ಜಿಲ್ಲೆ, ಬೆಂಗಳೂರು.